

ನನ್ಯ ಮುಂಜಾನೆಯ ಮನೋನಿರ್ಧಾರ

ಮುಂಜಾನೆಯಲ್ಲಿ ನಾನು ಮೊದಲು ಆಲೋಚಿಸಬಯಸುವುದೇನೆಂದರೆ: “ಯೆಹೋವನ
ಮಹೋಪಕಾರಗಳಿಗೆ ಬದಲೇನು ಮಾಡಲಿ?”

ರಕ್ಷಣಾ ಪಾತ್ರೆಯನ್ನು ತೆಗೆದುಕೊಂಡು ಯೆಹೋವನಾಮವನ್ನು ಪ್ರಖ್ಯಾತಿ ಪಡಿಸುವೆನು.
ಯೆಹೋವನಿಗೆ ಹೊತ್ತ ಹರಕೆಗಳನ್ನು ಆತನ ಎಲ್ಲಾ ಜನರ ಮುಂದೆ ಸಲ್ಲಿಸುವೆನು.”

(ಕೀರ್ತನೆ- ೧೧೬:೧೨-೧೪)

“ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆಯನ್ನು ಮಾಡಿಕೊಂಡ ನನ್ಯ ಭಕ್ತರನ್ನು ನನ್ಯ
ಬಳಿಗೆ ಕರಕೊಂಡು ಬನ್ನಿರಿ” (ಕೀರ್ತನೆ ೫೦:೫) ಎಂಬ ದೇವರ ಕರೆಯನ್ನು ಸ್ತರಿಸುತ್ತಾ, ದೇವರ
ಸೇವಕನಾಗಿ ನಾನು ಮಾಡಿಕೊಂಡಿರುವ ಪ್ರತಿಜ್ಞೆಯಂತೆ, ನನ್ಯ ವಿಮೋಚಕನೊಂದಿಗೆ ಆತನ
ರಾಜ್ಯದಲ್ಲಿ ಸಹಬಾಧ್ಯನಾಗುವುದಕ್ಕಾಗಿ ನನ್ಯ ಶರೀರಭಾವದ ಅಭಿಲಾಷೆಗಳನ್ನು ತ್ಯಜಿಸುವುದನ್ನು
ದೇವರ ಕೃಪಾಸಹಾಯದಿಂದ ಇಂದೂ ಮುಂದುವರಿಸುತ್ತೇನೆ.

ನಾನು ಸರಳಭಾವದವನಾಗಿರಲು ಮತ್ತು ಎಲ್ಲರೊಂದಿಗೂ ಪ್ರಾಮಾಣಿಕನಾಗಿರಲು
ಪರಿಶ್ರಮಿಸುತ್ತೇನೆ. ನಾನು ಸ್ವಪ್ರಯೋಜನ, ಸ್ವಗೌರವಗಳನ್ನು ಅಪೇಕ್ಷಿಸದೆ ದೇವರಿಗೆ ಮೆಚ್ಚಿಕೆಯಾಗಿ
ನಡೆದು ಆತನನ್ನು ಮಹಿಮೆ ಪಡಿಸುವುದಕ್ಕಾಗಿ ಶ್ರಮಿಸುತ್ತೇನೆ.

ನಾನು ಎಲ್ಲರೊಂದಿಗೆ ನಯ, ವಿನಯವಾಗಿ ಹಿತವಾದ ಮಾತನಾಡುವುದರ ಮೂಲಕ ನನ್ಯ
ತುಳುಕುಗಳಿಂದ ಕರ್ತನನ್ನು ಘನಪಡಿಸುವುದರಲ್ಲಿ ಜಾಗರೂಕನಾಗಿರುತ್ತೇನೆ.

ನಾನು ಕರ್ತನಿಗೂ, ಆತನ ಸತ್ಯವಾಕ್ಯಗಳಿಗೂ, ಸಹೋದರರೊಂದಿಗೂ ಅಲ್ಲದೆ ನಾನು
ವ್ಯವಹರಿಸುವ ಇತರ ಎಲ್ಲರೊಂದಿಗೂ ದೊಡ್ಡ ವಿಷಯಗಳಲ್ಲಿ ಮಾತ್ರವಲ್ಲದೆ ಅಲ್ಪವಾದವುಗಳಲ್ಲಿಯೂ
ನಂಬಗಸ್ಥನಾಗಿರುವುದಕ್ಕಾಗಿ ಪರಿಶ್ರಮಿಸುತ್ತೇನೆ.

ದೇವರ ಪರಿಪಾಲನೆ ಹಾಗೂ ನನಗೆ ಸಂಬಂಧಿಸುವಂತವುಗಳನ್ನು ನನ್ಯ ಶ್ರೇಷ್ಠ ಒಳಿತಿಗಾಗಿ
ಮಾರ್ಪಡಿಸುವ ಆತನ ಅನುಗ್ರಹ ಸಾಮರ್ಥ್ಯಗಳಲ್ಲಿ ಭರವಸೆಯಿಂದಿದ್ದು ನನ್ಯ ಆಂತರ್ಯಶುದ್ಧಿಗಾಗಿ
ಶ್ರಮಿಸುವುದಲ್ಲದೆ ಯಾವ ರೀತಿಯ ಅತ್ಯಪ್ರೀತಿ, ಆತಂಕ ಹಿಂಜರಿತಗಳು ನನ್ಯನ್ನು ಅವಲಿಸದಂತೆ
ನೋಡಿಕೊಳ್ಳುತ್ತೇನೆ. ದೇವರು ನನಗೆ ಅನುಗ್ರಹಿಸಿರುವವುಗಳಲ್ಲಿ ಸಂತೃಪ್ತನಾಗಿ ಯಾವ
ವಿಷಯದಲ್ಲೂ ಗುಣಗುಟ್ಟಿರುವೆನು. ಯಾಕೆಂದರೆ ನನಗೆ ಏನೇನು ಸಂಬಂಧಿಸಿದರೂ ದೇವರ
ಮೇಲಣ ನನ್ಯ ನಂಬಿಕೆಯು ಆತನಲ್ಲಿ ಧೃಢವಾದ ಭರಸವುಳ್ಳವನಾಗಿರುವಂತೆ ಮಾಡುವುದು.